

ಶ್ರೀಃ

ಶ್ರೀಮತೇ ನಿಗಮಾಂತಮಹಾದೇಶಿಕಾಯ ನಮಃ

ಶ್ರೀಮಾನ್ ವೇಂಕಟನಾಥಾರ್ಯಃ ಕವಿತಾರ್ಕಿಕಕೇಸರೀ |
ವೇದಾಂತಾಚಾರ್ಯವರ್ಯೋ ಮೇ ಸನ್ನಿಧತ್ತಾಂ ಸದಾ ಹೃದಿ ||

ಆಂಡಾಳ್ ಅರುಳಿಚ್ಚೆಯ್
|| ವಿಣ್ಣಿಲ ಮೇಲಾಪ್ಪು ||

This document has been prepared by*

Sunder Kidambi

with the blessings of

ಶ್ರೀ ರಂಗರಾಮಾನುಜ ಮಹಾದೇಶಿಕನ್

His Holiness *śrīmad āṇḍavan* of *śrīraṅgam*

*This was typeset using skt, L^AT_EX, Itrans, and the Baraha font.

ಶ್ರೀಃ

ಶ್ರೀಮತೇ ರಾಮಾನುಜಾಯ ನಮಃ

॥ ವಿಣ್ಣೇಲ ಮೇಲಾಪ್ಪು ॥

ಮೇಗವಿಡು ತೂದು

‡ವಿಣ್ಣೇಲ ಮೇಲಾಪ್ಪು * ವಿರಿತ್ತಾಱ್ಪೋಲ್ ಮೇಗಂಗಾಳ್ *
ತೆಣ್ಣೇರ್ ಪಾಯ್ ವೇಂಗಡತ್ತು * ಎನ್ ತಿರುಮಾಲುಂ ಪೋಂದಾನೇ *
ಕಣ್ಣೇರ್ಗಳ್ ಮುಲೈಕ್ಕುವಟ್ಟಿಲ್ * ತುಳಿಶೋರ ಚ್ಚೋವೇನೈ *
ಪೆಣ್ಣೇಮೈ ಈಡಲೈಕ್ಕುಂ * ಇದು ತಮಕ್ಕೋರ್ ಪೆರುಮೈಯೇ (೧)

ಮಾ ಮುತ್ತನಿದಿ ಶೋರಿಯುಂ * ಮಾ ಮುಗಿಲಾಳ್ * ವೇಂಗಡತ್ತು
ಚ್ಚಾಮತ್ತಿ ನಿಱಂಕೊಂಡ * ತಾಳಾಳನ್ ವಾತ್ತೈ ಎನ್ನೇ *
ಕಾಮತ್ತಿ ಉಳ್ಳುಗುಂದು * ಕದುವಪ್ಪಟ್ಟಿಡೈ ಕ್ಕಂಗುಲ್ *
ಏಮತ್ತೋರ್ ತೆನ್ನಲುಕ್ಕು * ಇಂಗಿಲಕ್ಕಾಯ್ ನಾನ್ ಇರುಪ್ಪೇನೇ (೨)

ಒಳಿ ವಣ್ಣಂ ವಳೈ ಶಿಂದೈ * ಉಱಕ್ಕತ್ತೋಡಿವೈ ಎಲ್ಲಾಂ *
ಎಳಿಮೈಯಾಲ್ ಇಟ್ಟೆನ್ನೈ * ಈಡಲೈಯ ಪ್ಪೋಯಿನವಾಲ್ *
ಕುಳಿರ್ ಅರುವಿ ವೇಂಗಡತ್ತು * ಎನ್ ಗೋವಿಂದನ್ ಗುಣಂ ಪಾಡಿ *
ಅಳಿಯತ್ತ ಮೇಗಂಗಾಳ್ ! * ಆವಿ ಕಾತ್ತಿರುಪ್ಪೇನೇ (೩)

ಮಿನ್ ಆಗತ್ತೆಱುಗಿನ್ನ * ಮೇಗಂಗಾಳ್ * ವೇಂಗಡತ್ತು -
ತ್ತನ್ ಆಗ ತ್ತಿರುಮಂಗೈ * ತಂಗಿಯ ಶೀರ್ ಮಾವನ್ಱು *
ಎನ್ ಆಗತ್ತಿಳಂಕೊಂಗೈ * ವಿರುಮ್ಮಿ ತ್ತಾಂ ನಾಡೋಱುಂ *
ಪೋನ್ ಆಗಂ ಪುಲ್ಲುದಱು * ಎನ್ ಪುರಿವುಡೈಮೈ ಶೆಪ್ಪುಮಿನೇ (೪)

Attention: Please note that the letters ಱ and ಱ denote μ and η respectively, in Tamil. Also note that ಱ್ಱ sounds almost like ಱ್ರಿ , ಱ್ಱೈ like ಱ್ರಿ , and so on. The consonant-cluster ನ್ಱ is pronounced somewhere between ನ್ರ and ನ್ಱ್ರ. It is, however, colloquially acceptable to pronounce the clusters ಱ್ಱ and ನ್ಱ್ರ as ತ್ತ and ನ್ನ, respectively.

ವಾಣ ಕೊಂಡು ಕಿಳರ್ಂದೆಱುಂದ * ಮಾ ಮುಗಿಲಾಳ್ ! * ವೇಂಗಡತ್ತು -
 ತ್ತೇಣ ಕೊಂಡ ಮಲರ್ ಶಿದಱ * ತ್ತಿರಂದೇಱಿ ಪ್ಪೊಱಿವೀರ್ಗಾಳ್ *
 ಊಣ ಕೊಂಡ ವಳ್ ಉಗಿರಾಲ್ * ಇರಣಿಯನೈ ಉಡಲ್ ಇಡಂದಾಣ *
 ತಾಣ ಕೊಂಡ ಶರಿ ವಳೈಗಳ್ * ತರುಮಾಗಿಲ್ ಶಾಱ್ಱುಮಿನೇ (೫)

ಶಲಂಗೊಂಡು ಕಿಳರ್ಂದೆಱುಂದ * ತಣ್ ಮುಗಿಲಾಳ್ ! ಮಾವಲಿಯೈ
 ನಿಲಂಗೊಂಡಾಣ ವೇಂಗಡತ್ತೇ * ನಿರಂದೇಱಿ ಪ್ಪೊಱಿವೀರ್ಗಾಳ್ *
 ಉಲಂಗುಂಡ ವಿಳಂಗನಿ ಪೋಲ್ * ಉಳ್ ಮೆಲಿಯ ಪ್ಪುಗುಂದು * ಎನ್ನೈ
 ನಲಂಗೊಂಡ ನಾರಣಱ್ಱು * ಎಣ ನಡಲೈ ನೋಯ್ ಶೆಪ್ಪುಮಿನೇ (೬)

‡ಶಂಗ ಮಾ ಕಡಲ್ ಕಡೈಂದಾಣ * ತಣ್ ಮುಗಿಲಾಳ್ ! * ವೇಂಗಡತ್ತು
 ಚೈಂಗಣ್ ಮಾಲ್ ಶೇವಡಿ ಕ್ಕೀಱ್ * ಅಡಿ ವೀಱ್ಚಿ ವಿಣ್ಣಪ್ಪಂ *
 ಕೊಂಗೈ ಮೇಲ್ ಕುಂಕುಮತ್ತಿಣ್ * ಕುಱಿಪ್ಪುಱಿಯ ಪ್ಪುಗುಂದು * ಒರುನಾಳ್
 ತಂಗುಮೇಲ್ ಎಣ ಆವಿ * ತಂಗುಮೆನ್ನುರೈಯೀರೇ (೭)

ಕಾರ್ ಕಾಲತ್ತೆಱುಗಿನ್ಱ * ಕಾರ್ಪುಗಿಲಾಳ್ ! * ವೇಂಗಡತ್ತು -
 ಪ್ಪೋರ್ ಕಾಲತ್ತೆಱುಂದರುಳಿ * ಪ್ಪೋರುದವನಾರ್ ಪೇರ್ ಶೋಲ್ಲಿ *
 ನೀರ್ ಕಾಲ ತ್ತೆರುಕ್ಕಿಲಂ * ಪಱಿವಿಲೈ ಪೋಲ್ ವೀಱ್ವೇನೈ *
 ವಾರ್ ಕಾಲತ್ತೊರು ನಾಳ್ * ತಂ ವಾಶಗಂ ತಂದರುಳಾರೇ (೮)

‡ಮದ ಯಾನೈ ಪೋಲ್ ಎಱುಂದ * ಮಾ ಮುಗಿಲಾಳ್ ! * ವೇಂಗಡತ್ತೈ -
 ಪ್ಪದಿಯಾಗ ವಾಱ್ವೀರ್ಗಾಳ್ ! * ಪಾಪ್ಪುಣೈಯಾಣ್ ವಾತ್ತೈ ಎನ್ನೇ *
 ಕದಿ ಎನ್ನುಂ ತಾಣ ಆವಾಣ * ಕರುದಾದು * ಓರ್ ಪೆಣ್ ಕೊಡಿಯೈ
 ವದೈ ಶೆಯ್ದಾಣ್ ಎನ್ನುಂ ಶೋಲ್ * ವೈಯಗತ್ತಾರ್ ಮದಿಯಾರೇ (೯)

‡ನಾಗತ್ತಿಣ್ ಅಣೈಯಾನೈ * ನನ್ನುದಲಾಳ್ ನಯಂದುರೈ ಶೆಯ್ *
 ಮೇಗತ್ತೈ ವೇಂಗಡಕ್ಕೋಣ * ವಿಡುದೂತಿಲ್ ವಿಣ್ಣಪ್ಪಂ *
 ಪೋಗತ್ತಿಲ್ ವಱುವಾದ * ಪುದುವೈಯಕೋಣ್ ಕೋದೈ ತಮಿಱ್ *
 ಆಗತ್ತು ವೈತ್ತುರೈಪ್ಪಾರ್ * ಅವರ್ ಅಡಿಯಾರ್ ಆಗುವರೇ (೧೦)

|| ಆಂಡಾಳ್ ತಿರುವಡಿಗಳೇ ಶರಣಂ ||